

ಕರ್ನಾಟಕ ಸರ್ಕಾರ

ಸಂಖ್ಯೆ:ಗಭೂಇ/ಕಗಗು/ಡಿಪಿಬಿ/2023-24/11265

ನಿರ್ದೇಶಕರವರ ಕಛೇರಿ,

ಗಣಿ ಮತ್ತು ಭೂವಿಜ್ಞಾನ ಇಲಾಖೆ,

ನಂ.49, ಖನಿಜ ಭವನ, ರೇಸ್ ಕೋರ್ಸ್ ರಸ್ತೆ,

ಬೆಂಗಳೂರು-560001 ದಿನಾಂಕ: .02.2024

PH-080-22384134

Mail id:-dcbdmg@gmail.com

26 FEB 2024

ಸುತ್ತೋಲೆ

ವಿಷಯ: ಸರ್ಕಾರಿ ಕಾಮಗಾರಿಗಳಲ್ಲಿ ಬಳಕೆ ಮಾಡುವ ಉಪಖನಿಜಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕಲ್ಪಿಸಿರುವ ಗುತ್ತಿಗೆ ಮಂಜೂರು ಮಾಡಲಾದ ಉಪಖನಿಜ ಗಣಿ ಗುತ್ತಿಗೆದಾರರಿಂದ ಖನಿಜ ರವಾನೆ ಪರವಾನಿಗೆಗಳನ್ನು (MDP) ಪಡೆದು ಖನಿಜ

ಕ್ರ. ಸಂ.	ವಿಷಯ	ತೀರ್ಮಾನ
1.	ಮು.ಇಂ	
2.	ಜಂ.ನಿ. (ಸಾಂ)	
3.	ಕೆ.ಇಂ. (ವಿನ್ಯಾಸ)	
4.	ಲೆಕ್ಕಾಂಕ	
5.	ಸ.ಆ.ಆ.	
6.	ಅಧೀಕಾರಿ	
7.	ಪ್ರತಿ ಸಂಖ್ಯೆ/ ದಿನಾಂಕ	
8.	ವಿಷಯ ನಿರ್ವಹಣೆ	TA-1

ಸಾಗಾಣಿಕೆ ಕಡ್ಡಾಯಗೊಳಿಸುವ ಕುರಿತು.

- ಈ ಕಛೇರಿಯ ಸುತ್ತೋಲೆಯ ಸಂಖ್ಯೆ:ಗಭೂಇ/ಡಿಪಿಬಿ/ತಾಖೆ/2019-20/4495 ದಿನಾಂಕ: 03.12.2019.
- ಸರ್ಕಾರದ ಪತ್ರ ಸಂಖ್ಯೆ: ಸಿಐ 04 ಎಂಎಂಎನ್ 2019 ದಿನಾಂಕ:05.04.2022.
- ಮಾನ್ಯ ಸಚಿವರು ಗಣಿ ಮತ್ತು ಭೂವಿಜ್ಞಾನ ರವರ ಅಧ್ಯಕ್ಷತೆಯಲ್ಲಿ ದಿನಾಂಕ:29.06.2022 ರಂದು ಜರುಗಿರುವ ಸಭೆಯ ನಡವಳಿಯಂತೆ ಈ ಕಛೇರಿಯ ಪತ್ರ ಸಂಖ್ಯೆ: ಗಭೂಇ/ ಡಿಪಿಬಿ/ ಕಗಗು/ 2022-23 ದಿನಾಂಕ: 21.07.2022.
- ಈ ಕಛೇರಿ ಸುತ್ತೋಲೆ ಸಂಖ್ಯೆ:ಗಭೂಇ/ಕಗಗು/ಡಿಪಿಬಿ/2023-24 ದಿನಾಂಕ:07.11.2023.

Mines and Mineral (Development & Regulation) (MM(D&R) Act 1957

ಮತ್ತು Karnataka Minor Mineral Concession Rules -(KMMCR) 1994 ರನ್ವಯ ಖನಿಜ ಗುತ್ತಿಗೆ ಮಂಜೂರಾದ ಪ್ರದೇಶಗಳಲ್ಲಿ ಮಾತ್ರ ಖನಿಜ ಉತ್ಪಾದನೆ ಮಾಡಿ, ಮುಂಗಡ ರಾಜಧನ ಮತ್ತು ಸಂಬಂಧಿಸಿದ ಶುಲ್ಕ ಪಾವತಿಸಿ ಖನಿಜ ಸಾಗಾಣಿಕೆ ಪರವಾನಿಗೆಯನ್ನು ಪಡೆದು ಸಾಗಾಣಿಕೆ ಮಾಡಿ ಬಳಕೆ ಮಾಡುವುದು ಕಡ್ಡಾಯವಾಗಿರುತ್ತದೆ. ಕೆಎಂಎಂಸಿಆರ್ 1994 ರ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಉಪ ಖನಿಜಗಳಿಗೆ ಗುತ್ತಿಗೆ ಮಂಜೂರಾತಿ ನೀಡುವುದು, ಜಮೀನಿನ ವಿಧ (ಸರ್ಕಾರಿ /ಅರಣ್ಯ/ ಪಟ್ಟಾ ಭೂಮಿ) ಮೇಲೆ ಮತ್ತು ಗುತ್ತಿಗೆ ಮಂಜೂರಾತಿಯನ್ನು ಯಾವ ನಿಯಮಗಳನ್ವಯ ನೀಡಿರುತ್ತದೆ (ಹರಾಜು ಮೂಲಕ, ಹರಾಜು ರಹಿತ, ನಿರ್ದಿಷ್ಟ ಕಾಮಗಾರಿಗಳಿಗೆ ಮೀಸಲಾತಿ ನೀಡಲಾದ) ಎಂಬುದರ ಮೇಲೆ ಸರ್ಕಾರಕ್ಕೆ ಪಾವತಿಸಬೇಕಾದ ರಾಜಧನ, ಡಿವಿಎಫ್ ವಂತಿಕೆ, ಹೆಚ್ಚುವರಿ ಶುಲ್ಕ (AP), ಬಿಡ್ ಮಾಡಲಾದ ಖನಿಜ ಮೌಲ್ಯ ಮತ್ತು ಇತರೆ ಅನ್ವಯಿಕ ಶುಲ್ಕಗಳನ್ನು ಗುತ್ತಿಗೆದಾರರು ಪಾವತಿಸಬೇಕಾಗಿರುತ್ತದೆ.

ಆದ ಕಾರಣ, ಸರ್ಕಾರಿ ಕಾಮಗಾರಿಯಲ್ಲಿ ಬಳಸಿರುವ ಉಪಖನಿಜದ ಪ್ರಮಾಣಕ್ಕೆ ಅನುಗುಣವಾಗಿ ಕಾಮಗಾರಿ ಗುತ್ತಿಗೆದಾರರು ಕಡ್ಡಾಯವಾಗಿ ಖನಿಜ ಸಾಗಾಣಿಕೆ ಪರವಾನಿಗೆ ಪಡೆಯುವುದು, ನೈಜತೆಯನ್ನು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರಿಶೀಲಿಸಿಕೊಂಡ ನಂತರ ಕಾಮಗಾರಿ ಬಿಲ್ಲುಗಳನ್ನು ತೀರುವಳಿಗೊಳಿಸಲು ಕ್ರಮ ಪಡಿಸಬೇಕಾಗಿರುತ್ತದೆ. ಕಾಮಗಾರಿಗಳ ಬಿಲ್ಲುಗಳನ್ನು ತೀರುವಳಿಗೊಳಿಸುವ ಮುನ್ನ ಈ ಕೆಳಕಂಡ ಅಂಶಗಳನ್ನು ಪಾಲಿಸಲು ಸೂಚಿಸಿದೆ.

1. ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು (KMMCR)-1994 ರಂತೆ ಕಾಮಗಾರಿಗಳಲ್ಲಿ, ಬಿಲ್ಯುಗಳಲ್ಲಿ ರಾಜಧನ ಸಾಗಾಣಿಕೆ ಮಾಡಿಕೊಳ್ಳುವ ಶುಲ್ಕಗಳನ್ನು ಗಣಿ ಸರ್ಕಾರದ ಬೊಕೆ
2. ಕೆಎಂಎಸ್‌ಆರ್- 1994 ರ ನಿಯಮ 42 ರಂತೆ ಖನಿಜ ರವಾನೆ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆದು ಖನಿಜವನ್ನು ಸಾಗಾಣಿಕೆ ಮಾಡಬೇಕಾಗಿರುತ್ತದೆ. ಆದ್ದರಿಂದ, ಕಾಮಗಾರಿಗಳಲ್ಲಿ ಬಳಸಲಾದ ಉಪಖನಿಜಕ್ಕೆ ಖನಿಜ ರವಾನಿಗೆ ಪರವಾನಿಗೆಯನ್ನು ಕಾಮಗಾರಿ ಗುತ್ತಿಗೆದಾರರು ಸಲ್ಲಿಸಿದ ನಂತರ ಸಂಬಂಧಪಟ್ಟ ಜಿಲ್ಲೆಯ ಉಪ ನಿರ್ದೇಶಕರು/ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ನೈಜತೆ ಬಗ್ಗೆ ದೃಢೀಕರಿಸಿಕೊಂಡು, ಅಂತಹ ಕಾಮಗಾರಿ ಗುತ್ತಿಗೆದಾರರ ಬಿಲ್ಯುಗಳಲ್ಲಿ ರಾಜಧನ, ಡಿವಿಎಫ್ ಹಾಗೂ ಹೆಚ್ಚುವರಿ ಶುಲ್ಕ (AP) ಕಟಾಯಿಸುವಂತಿಲ್ಲ.
3. ಒಂದು ವೇಳೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮಂಜೂರಾದ ಕಲ್ಲುಗಣಿ ಗುತ್ತಿಗೆದಾರರಿಂದ ಖನಿಜ ಸಾಗಾಣಿಕೆ ಪರವಾನಿಗೆ ಪಡೆಯದೇ ಖನಿಜವನ್ನು ಕಾಮಗಾರಿಗಳಲ್ಲಿ ಬಳಸಿಕೊಂಡಿದ್ದಲ್ಲಿ, ಅಂತಹ ಪ್ರಕರಣಗಳಿಗೆ ಕಾಮಗಾರಿ ಬಿಲ್ಯುಗಳನ್ನು ತಿರುವಳಿಗೊಳಿಸದೇ ಸಂಬಂಧಪಟ್ಟ ಜಿಲ್ಲೆಯ ಉಪ ನಿರ್ದೇಶಕರು/ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ರವರಿಗೆ ಕಾಮಗಾರಿ ಗುತ್ತಿಗೆದಾರರು/ ಗಣಿ ಗುತ್ತಿಗೆದಾರರಿಂದ ರಾಜಧನದ 5 ಪಟ್ಟು ದಂಡ, ರಾಜಧನದ ಶೇ.40 ರಷ್ಟು ಹೆಚ್ಚುವರಿ ಪಾವತಿ (AP) ಮತ್ತು ರಾಜಧನದ ಶೇ.10 ರಷ್ಟು ಡಿವಿಎಫ್ ನಿಧಿಯನ್ನು ಹಾಗೂ ಗಣಿ ಗುತ್ತಿಗೆದಾರರಿಗೆ ಅನ್ವಯಿಸುವ ತೆರಿಗೆ ಪಾವತಿಸಿದ ಪ್ರಕರಣಗಳನ್ನು ವಿಚಿತಪಡಿಸಿಕೊಂಡ ನಂತರ ಕಾಮಗಾರಿ ಬಿಲ್ಯುಗಳನ್ನು ತಿರುವಳಿಗೊಳಿಸಲು ಕ್ರಮ ವಹಿಸುವುದು.
4. ಕಾಮಗಾರಿ ಗುತ್ತಿಗೆದಾರರು ಅನಧಿಕೃತವಾಗಿ ಗಣಿಗಾರಿಕೆ ನಡೆಸಿದ ಮೂಲಗಳಿಂದ ಖನಿಜವನ್ನು ಬಳಸಿದ್ದಲ್ಲಿ, ಅಂತಹ ಪ್ರಕರಣಗಳಿಗೆ ಕಾಮಗಾರಿ ಬಿಲ್ಯುಗಳನ್ನು ತಿರುವಳಿಗೊಳಿಸದೇ ಸಂಬಂಧಪಟ್ಟ ಜಿಲ್ಲೆಯ ಉಪ ನಿರ್ದೇಶಕರು/ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ರವರಿಂದ ಸದರಿ ಗುತ್ತಿಗೆದಾರರಿಂದ ಕೆಎಂಎಸ್‌ಆರ್ -1994 Schedule I-C ರಂತೆ ಖನಿಜದ ಮೌಲ್ಯವನ್ನು, ದಂಡ ಮತ್ತು ಅನ್ವಯಿಕ ಶುಲ್ಕ ಸಂಗ್ರಹಿಸಿದ ಪ್ರಕರಣಗಳಲ್ಲಿ ವಿಚಿತಪಡಿಸಿಕೊಂಡ ನಂತರ ಕಾಮಗಾರಿ ಬಿಲ್ಯುಗಳನ್ನು ತಿರುವಳಿಗೊಳಿಸಲು ಕ್ರಮ ವಹಿಸುವುದು.
5. ಕ್ರಮ ಸಂಖ್ಯೆ (1), (2), (3) ಮತ್ತು (4) ರಲ್ಲಿ ವಿವರಿಸಿರುವಂತೆ ಕಾಮಗಾರಿ ಅನುಷ್ಠಾನ ಇಲಾಖೆಗಳು ಕಾಮಗಾರಿಗಳ ಟೆಂಡರ್ ಡಾಕ್ಯೂಮೆಂಟ್ ನಲ್ಲಿ ಸೂಕ್ತ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಅದರಂತೆ ಕ್ರಮಕೈಗೊಂಡು ಸರ್ಕಾರಕ್ಕೆ ಉಂಟಾಗಬಹುದಾದ ಆರ್ಥಿಕ ನಷ್ಟವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕಾಗಿರುತ್ತದೆ.


ಆದರೆ, ಕೆಲವು ಕಾಮಗಾರಿ ಅನುಷ್ಠಾನ ಇಲಾಖೆಗಳಲ್ಲಿ ಮೇಲೆ ತಿಳಿಸಲಾದ ಸೂಚನೆಗಳನ್ನು ಪಾಲಿಸದೇ ಇರುವುದು ಕಂಡು ಬಂದಿರುತ್ತದೆ. ಈಗಾಗಲೇ ಈ ಕಛೇರಿಯಿಂದ ಹಾಗೂ ಸರ್ಕಾರದಿಂದ ಅನೇಕ ಸುತ್ತೋಲೆಗಳಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ ಬಳಸುವ ಉಪ ಖನಿಜಗಳಿಗೆ ಖನಿಜ ರವಾನೆ ಪರವಾನಿಗೆ (MDP) ಯನ್ನು ಕಡ್ಡಾಯವಾಗಿ ಪರಿಶೀಲಿಸಿ ಬಿಲ್ಯುಗಳನ್ನು ತಿರುವಳಿಗೊಳಿಸಲು ಸೂಚಿಸಲಾಗಿರುತ್ತದೆ.

ಆದಾಗ್ಯೂ, ಕಾಮಗಾರಿಗಳಲ್ಲಿ ಬಳಕೆ ಮಾಡುವ ಉಪಖನಿಜಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಖನಿಜ ರವಾನೆ ಪರವಾನಿಗೆ ಪಡೆದು ಸಾಗಾಣಿಕೆ ಮಾಡಿಕೊಂಡಿರುವುದನ್ನು ವಿಚಿತಪಡಿಸಿಕೊಳ್ಳುವ ಕಾಮಗಾರಿಗಳ

ಮುಖಾಂತರ
ಬಂದ ಮುಜೂರಾತು ಉಪ
ಇವನ್ನು ಎಲ್ಲಾ
ಪಡೆದು
ಕೊಡು

ಬಿಲ್ಲುಗಳಲ್ಲಿ ರಾಜಧನವನ್ನು ಮಾತ್ರ ಕಟಾಯಿಸಿ ಸರ್ಕಾರಕ್ಕೆ ಪಾವತಿಸುತ್ತಿದ್ದು, ವಿನಿಜ ರವಾನೆ ಪರವಾನಿಗೆ ಇಲ್ಲದೆ ಸಾಗಾಣಿಕೆ ಮಾಡಿಕೊಂಡ ಪ್ರಕರಣಗಳಲ್ಲಿ ನಿಯಮಾನುಸಾರ ಸಂಗ್ರಹಿಸಬೇಕಾದ ರಾಜಧನದ ದಂಡ ಮತ್ತು ಇತರೆ ಶುಲ್ಕಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ನೈಜತೆಯನ್ನು ಪರಿಶೀಲಿಸದೇ ಸಂಗ್ರಹಿಸುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ.

ಅದ್ದರಿಂದ, ಈ ಮುಂದೆ ಮೇಲ್ಕಂಡ ಸೂಚನೆಗಳಂತೆ ಕಾರ್ಯನುಷ್ಠಾನಗೊಳಿಸಲು ವಿಫಲವಾದ ಪ್ರಕರಣಗಳು ಕಂಡು ಬಂದಲ್ಲಿ, ಇದರಿಂದ ಸರ್ಕಾರಕ್ಕೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದ ಇಲಾಖೆಯೇ ನೇರ ಹೊಣೆಗಾರರಾಗುತ್ತಾರೆ ಎಂದು ಈ ಮೂಲಕ ತಿಳಿಸಲಾಗಿದೆ.


ನಿರ್ದೇಶಕರು

ಇವರಿಗೆ:-

1. ಪ್ರಧಾನ ಕಾರ್ಯದರ್ಶಿಗಳು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, 3ನೇ ಮಹಡಿ, ವಿಕಾಸ ಸೌಧ, ಬೆಂಗಳೂರು ರವರ ಮಾಹಿತಿಗಾಗಿ ಹಾಗೂ ತಮ್ಮ ಅಧೀನದಲ್ಲಿ ಬರುವ ಕಛೇರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದೆ.
2. ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, 4ನೇ ಮಹಡಿ ವಿಕಾಸ ಸೌಧ, ಬೆಂಗಳೂರು ರವರ ಮಾಹಿತಿಗಾಗಿ ಹಾಗೂ ತಮ್ಮ ಅಧೀನದಲ್ಲಿ ಬರುವ ಕಛೇರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದೆ.
3. ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ವಿಕಾಸ ಸೌಧ, ಬೆಂಗಳೂರು ರವರ ಮಾಹಿತಿಗಾಗಿ ಹಾಗೂ ತಮ್ಮ ಅಧೀನದಲ್ಲಿ ಬರುವ ಕಛೇರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದೆ.
4. ಪ್ರಧಾನ ಕಾರ್ಯದರ್ಶಿಗಳು, ಸಣ್ಣ ನೀರಾವರಿ ಇಲಾಖೆ, ವಿಕಾಸ ಸೌಧ, ಬೆಂಗಳೂರು ರವರ ಮಾಹಿತಿಗಾಗಿ ಹಾಗೂ ತಮ್ಮ ಅಧೀನದಲ್ಲಿ ಬರುವ ಕಛೇರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದೆ.
5. ಪ್ರಧಾನ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು ರವರ ಮಾಹಿತಿಗಾಗಿ ಹಾಗೂ ತಮ್ಮ ಅಧೀನದಲ್ಲಿ ಬರುವ ಕಛೇರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದೆ.
6. ಅಪರ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉತ್ತರ ವಲಯ, ಬಳ್ಳಾರಿ.
7. ಜಂಟಿ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ದಕ್ಷಿಣ ವಲಯ, ಮೈಸೂರು.
8. ಉಪನಿರ್ದೇಶಕರು, ಬೆಂಗಳೂರು ಗ್ರಾಮಾಂತರ/ಬೆಳಗಾವಿ/ಚಿತ್ರದುರ್ಗ/ಹೊಸಪೇಟೆ/ ಕಾರವಾರ/ ಮಂಗಳೂರು/

ಸಂಖ್ಯೆ:ಗಭೂಇ/ಕಗಗು/ಡಿಸಿಬಿ/2023-24

ನಿರ್ದೇಶಕರವರ ಕಛೇರಿ,

ಗಣಿ ಮತ್ತು ಭೂವಿಜ್ಞಾನ ಇಲಾಖೆ,

ನಂ.49, ಖನಿಜ ಭವನ, ರೇಸ್ ಕೋರ್ಸ್ ರಸ್ತೆ,

ಬೆಂಗಳೂರು-560001 ದಿನಾಂಕ:14.02.2024

PH-080-22384134

Mail id:-dcbdmg@gmail.com

ಸುತ್ತೋಲೆ

ವಿಷಯ: ಸರ್ಕಾರಿ ಕಾಮಗಾರಿಗಳಲ್ಲಿ ಬಳಕೆ ಮಾಡುವ ಉಪಖನಿಜಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕಲ್ಪಿಸಿರುವ ಗುತ್ತಿಗೆ ಮಂಜೂರು ಮಾಡಲಾದ ಉಪಖನಿಜ ಗಣಿ ಗುತ್ತಿಗೆದಾರರಿಂದ ಖನಿಜ ರವಾನೆ ಪರವಾನಿಗೆಗಳನ್ನು (MDP) ಪಡೆದು ಖನಿಜ ಸಾಗಾಣಿಕೆ ಕಡ್ಡಾಯಗೊಳಿಸುವ ಕುರಿತು.

ಉಲ್ಲೇಖ ಈ ಕಛೇರಿ ಸುತ್ತೋಲೆ ಸಂಖ್ಯೆ:ಗಭೂಇ/ಕಗಗು/ಡಿಸಿಬಿ/2023-24
ದಿನಾಂಕ:07.11.2023

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸುತ್ತೋಲೆಯಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ ಬಳಕೆ ಮಾಡುವ ಉಪಖನಿಜವನ್ನು ಕಡ್ಡಾಯವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಗುತ್ತಿಗೆದಾರರಿಂದ ಖನಿಜ ರವಾನೆ ಪರವಾನಿಗೆ ಪಡೆದು ಸಾಗಾಣಿಕೆ ಮಾಡಬೇಕಾಗಿರುತ್ತದೆ. ಒಂದು ವೇಳೆ ಖನಿಜ ರವಾನೆ ಪರವಾನಿಗೆ ಇಲ್ಲವೆ ಅನಧಿಕೃತ ಮೂಲಗಳಿಂದ ಉತ್ಪಾದನೆ ಮಾಡಿದ ಉಪಖನಿಜವನ್ನು ಕಾಮಗಾರಿಗಳಲ್ಲಿ ಬಳಕೆ ಮಾಡಿದಲ್ಲಿ ಅಂತಹ ಪ್ರಕರಣಗಳನ್ನು ಕಾಮಗಾರಿ ಇಲಾಖೆಯಿಂದ ಪಡೆದು ಮತ್ತು ಕಾಮಗಾರಿಯಲ್ಲಿ ಬಳಸಿದ ಉಪ ಖನಿಜದ ಪ್ರಮಾಣವನ್ನು ಪಡೆದು ಖನಿಜವಾರು ರಾಜಧನದ ದಂಡ, ಹೆಚ್ಚುವರಿ ಪಾವತಿ ಮತ್ತು ಡಿವಿಎಂಫ್ ಮೊತ್ತವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿಯೇ ಪಾವತಿಸಿಕೊಂಡು ನಂತರ ಕಾಮಗಾರಿ ಬಿಲ್ಲುಗಳನ್ನು ತೀರುವಳಿಗೊಳಿಸಲು ಕಾಮಗಾರಿ ಅನುಷ್ಠಾನ ಇಲಾಖೆಗಳಿಗೆ ಸೂಚನೆ ನೀಡಲು ತಿಳಿಸಲಾಗಿರುತ್ತದೆ.


ಆದರೆ ಕೆಲವು ಜಿಲ್ಲಾ ಕಛೇರಿಗಳಲ್ಲಿ ಅವರ ವ್ಯಾಪ್ತಿಯಲ್ಲಿ ಬರುವಂತಹ ಕಾಮಗಾರಿ ಇಲಾಖೆರವರಿಗೆ ಕಾಮಗಾರಿ ಬಿಲ್ಲುಗಳಲ್ಲಿ ಖನಿಜ ರವಾನೆ ಪರವಾನಿಗೆ ಪಡೆದು ಸಲ್ಲಿಸಿದ್ದಲ್ಲಿ ಅಂತಹ ಬಿಲ್ಲುಗಳಲ್ಲಿ ರಾಜಧನ, ಡಿವಿಎಂಫ್, ಹೆಚ್ಚುವರಿ ಪಾವತಿ (AP) ಅನ್ವಯಿಕ ಶುಲ್ಕಗಳನ್ನು ಕಟಾಯಿಸುವಂತಿಲ್ಲ. ಒಂದು ವೇಳೆ ಕಾಮಗಾರಿ ಬಿಲ್ಲುಗಳಲ್ಲಿ ಖನಿಜ ರವಾನೆ ಪರವಾನಿಗೆ ಹಾಜರು ಪಡಿಸದಿದ್ದಲ್ಲಿ ಅಂತಹ ಬಿಲ್ಲುಗಳಲ್ಲಿ ರಾಜಧನದ 5 ಪಟ್ಟು ದಂಡ, ಹೆಚ್ಚುವರಿ ಪಾವತಿ(AP) ಯನ್ನು ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಗೆ ನೇರವಾಗಿ ಜಮೆ ಮಾಡಲು ಹಾಗೂ ಡಿವಿಎಂಫ್ ಮೊತ್ತವನ್ನು ಸಂಬಂಧಿಸಿದ ಡಿವಿಎಂಫ್ ಟ್ರಸ್ಟ್ ಪಾತೆಗೆ ಜಮೆ ಮಾಡಲು ನಿರ್ದೇಶನಗಳನ್ನು ನೀಡುತ್ತಿರುವುದು ಕಂಡು ಬಂದಿರುತ್ತದೆ. ಇದು ಉಲ್ಲೇಖಿತ ಪತ್ರದಲ್ಲಿ ಸೂಚಿಸಿರುವ ಸುತ್ತೋಲೆಗೆ ವ್ಯತಿರಿಕ್ತವಾಗಿರುತ್ತದೆ.

ಅದ್ದರಿಂದ ಸರ್ಕಾರಿ ಕಾಮಗಾರಿಗಳಲ್ಲಿ ಬಿಲ್ಲುಗಳನ್ನು ತೀರುವಳಿಗೊಳಿಸುವ ಮುನ್ನ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ದಾಖಲೆಗಳ ನೈಜತೆಯನ್ನು ದೃಢೀಕರಿಸಿಕೊಂಡ ನಂತರ ಬಿಲ್ಲುಗಳನ್ನು ತೀರುವಳಿಗೊಳಿಸಲು ಕಾಮಗಾರಿ

ಅನುಷ್ಠಾನ ಇಲಾಖೆಗೆ ಈ ಕೆಳಕಂಡ ಸೂಚನೆಗಳನ್ನು ನೀಡಲು ಹಾಗೂ ತಮ್ಮ ಕಛೇರಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ ಈ ಕೆಳಕಂಡ ಅಂಶಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲು ತಿಳಿಸಿದೆ.

1. ಕರ್ನಾಟಕ ಉಪವಿನಿಜ ರಿಯಾಯಿತಿ ನಿಯಮಗಳು (KMMCR)-1994 ರಂತೆ ಕಾಮಗಾರಿಗಳಲ್ಲಿ ಬಳಕೆ ಮಾಡುವ ಉಪವಿನಿಜವನ್ನು ಕಡ್ಡಾಯವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮಂಜೂರಾದ ಉಪ ವಿನಿಜ ಗಣಿ ಗುತ್ತಿಗೆದಾರರಿಂದ ವಿನಿಜ ರವಾನೆ ಪರವಾನಿಗೆ ಪಡೆದು ಬಳಸತಕ್ಕದ್ದು. ಇದನ್ನು ಎಲ್ಲಾ ಕಾಮಗಾರಿ ಅನುಷ್ಠಾನ ಇಲಾಖೆ/ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು.
2. ಕೆಎಂಎಂಸಿಆರ್- 1994 ರ ನಿಯಮ 42 ರಂತೆ ವಿನಿಜ ರವಾನೆ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆದು ವಿನಿಜವನ್ನು ಸಾಗಾಣಿಕೆ ಮಾಡಬೇಕಾಗಿರುತ್ತದೆ. ಆದ್ದರಿಂದ, ಕಾಮಗಾರಿಗಳಲ್ಲಿ ಬಳಸಲಾದ ಉಪವಿನಿಜಕ್ಕೆ ವಿನಿಜ ರವಾನಿಗೆ ಪರವಾನಿಗೆಯನ್ನು ಕಾಮಗಾರಿ ಗುತ್ತಿಗೆದಾರರು ಸಲ್ಲಿಸಿದ ನಂತರ ಸಂಬಂಧಪಟ್ಟ ಜಿಲ್ಲೆಯ ಉಪ ನಿರ್ದೇಶಕರು/ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ನೈಜತೆ ಬಗ್ಗೆ ದೃಢೀಕರಿಸಿಕೊಂಡು, ಅಂತಹ ಕಾಮಗಾರಿ ಗುತ್ತಿಗೆದಾರರ ಬಿಲ್ಲುಗಳಲ್ಲಿ ರಾಜಧನ, ಡಿವಿಎಫ್ ಹಾಗೂ ಹೆಚ್ಚುವರಿ ಶುಲ್ಕ (AP) ಕಟಾಯಿಸುವಂತಿಲ್ಲ.
3. ಒಂದು ವೇಳೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮಂಜೂರಾದ ಕಲ್ಲುಗಣಿ ಗುತ್ತಿಗೆದಾರರಿಂದ ವಿನಿಜ ಸಾಗಾಣಿಕೆ ಪರವಾನಿಗೆ ಪಡೆಯದೇ ವಿನಿಜವನ್ನು ಕಾಮಗಾರಿಗಳಲ್ಲಿ ಬಳಸಿಕೊಂಡಿದ್ದಲ್ಲಿ, ಅಂತಹ ಪ್ರಕರಣಗಳಿಗೆ ಕಾಮಗಾರಿ ಬಿಲ್ಲುಗಳನ್ನು ತಿರುವಳಿಗೊಳಿಸದೇ ಸಂಬಂಧಪಟ್ಟ ಜಿಲ್ಲೆಯ ಉಪ ನಿರ್ದೇಶಕರು/ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ರವರಿಗೆ ಕಾಮಗಾರಿ ಗುತ್ತಿಗೆದಾರರು/ ಗಣಿ ಗುತ್ತಿಗೆದಾರರಿಂದ ರಾಜಧನದ 5 ಪಟ್ಟು ದಂಡ, ರಾಜಧನದ ಶೇ.40 ರಷ್ಟು ಹೆಚ್ಚುವರಿ ಪಾವತಿ (AP) ಮತ್ತು ರಾಜಧನದ ಶೇ.10 ರಷ್ಟು ಡಿವಿಎಫ್ ನಿಧಿಯನ್ನು ಹಾಗೂ ಗಣಿ ಗುತ್ತಿಗೆದಾರರಿಗೆ ಅನ್ವಯಿಸುವ ತೆರಿಗೆ ಪಾವತಿಸಿದ ಪ್ರಕರಣಗಳನ್ನು ವಿಚಿತಪಡಿಸಿಕೊಂಡ ನಂತರ ಕಾಮಗಾರಿ ಬಿಲ್ಲುಗಳನ್ನು ತೀರುವಳಿಗೊಳಿಸಲು ಕ್ರಮ ವಹಿಸುವುದು.
4. ಕಾಮಗಾರಿ ಗುತ್ತಿಗೆದಾರರು ಅನಧಿಕೃತವಾಗಿ ಗಣಿಗಾರಿಕೆ ನಡೆಸಿದ ಮೂಲಗಳಿಂದ ವಿನಿಜವನ್ನು ಬಳಸಿದ್ದಲ್ಲಿ, ಅಂತಹ ಪ್ರಕರಣಗಳಿಗೆ ಕಾಮಗಾರಿ ಬಿಲ್ಲುಗಳನ್ನು ತಿರುವಳಿಗೊಳಿಸದೇ ಸಂಬಂಧಪಟ್ಟ ಜಿಲ್ಲೆಯ ಉಪ ನಿರ್ದೇಶಕರು/ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ರವರಿಂದ ಸದರಿ ಗುತ್ತಿಗೆದಾರರಿಂದ ಕೆಎಂಎಂಸಿಆರ್ -1994 Schedule I-C ರಂತೆ ವಿನಿಜದ ಮೌಲ್ಯವನ್ನು, ದಂಡ ಮತ್ತು ಅನ್ವಯಿಕ ಶುಲ್ಕ ಸಂಗ್ರಹಿಸಿದ ಪ್ರಕರಣಗಳಲ್ಲಿ ವಿಚಿತಪಡಿಸಿಕೊಂಡ ನಂತರ ಕಾಮಗಾರಿ ಬಿಲ್ಲುಗಳನ್ನು ತೀರುವಳಿಗೊಳಿಸಲು ಕ್ರಮ ವಹಿಸುವುದು.
5. ಕ್ರಮ ಸಂಖ್ಯೆ (1), (2), (3) ಮತ್ತು (4) ರಲ್ಲಿ ವಿವರಿಸಿರುವಂತೆ ಕಾಮಗಾರಿ ಅನುಷ್ಠಾನ ಇಲಾಖೆಗಳು ಕಾಮಗಾರಿಗಳ ಟೆಂಡರ್ ಡಾಕ್ಯೂಮೆಂಟ್ ನಲ್ಲಿ ಸೂಕ್ತ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಅದರಂತೆ ಕ್ರಮಕೈಗೊಂಡು ಸರ್ಕಾರಕ್ಕೆ ಉಂಟಾಗಬಹುದಾದ ಆರ್ಥಿಕ ನಷ್ಟವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕಾಗಿರುತ್ತದೆ.

6. ಮೇಲಿನಂತೆ ಕಾರ್ಯಾನುಷ್ಠಾನಗೊಳಿಸಲು ವಿಫಲರಾದ ಪ್ರಕರಣಗಳು ಕಂಡುಬಂದಲ್ಲಿ, ಇದರಿಂದ ಸರ್ಕಾರಕ್ಕೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಸಂಬಂಧಪಟ್ಟ ಇಲಾಖೆ ಮತ್ತು ತಮ್ಮ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ವಿಫಲರಾದ ಅಧಿಕಾರಿರವರನ್ನೇ (ಉಪ ನಿರ್ದೇಶಕರು / ಹಿರಿಯ ಭೂವಿಜ್ಞಾನಿ) ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
7. ಮುಂದುವರೆದು, ಸರ್ಕಾರಿ ಕಾಮಗಾರಿಗಳಲ್ಲಿ ಉಪಯೋಗಿಸಿದ ಉಪಖನಿಜದ ಪ್ರಮಾಣ ಹಾಗೂ ರಾಜಧನದ ವಿವರಗಳನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ಪ್ರತಿ ತಿಂಗಳು ಭರ್ತಿ ಮಾಡಿ ಕಳುಹಿಸಲು ಸೂಚಿಸಲಾಗಿದೆ.


ನಿರ್ದೇಶಕರು

ಇವರಿಗೆ,

1. ಅಪರ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬಳ್ಳಾರಿ ರವರ ಮಾಹಿತಿ ಹಾಗೂ ಸೂಕ್ತ ಕ್ರಮಕ್ಕಾಗಿ
2. ಜಂಟಿ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮೈಸೂರು ರವರ ಮಾಹಿತಿ ಹಾಗೂ ಸೂಕ್ತ ಕ್ರಮಕ್ಕಾಗಿ.
3. ಉಪನಿರ್ದೇಶಕರು, ಬೆಂಗಳೂರು ಗ್ರಾಮಾಂತರ/ಬೆಳಗಾವಿ/ಚಿತ್ರದುರ್ಗ/ಹೊಸಪೇಟೆ/ ಕಾರವಾರ/ ಮಂಗಳೂರು/ ಗುಲ್ಬರ್ಗಾ/ತುಮಕೂರು/ಚಾಮರಾಜನಗರ/ ಬಾಗಲಕೋಟೆ/ ರಾಮನಗರ ಹಾಗೂ ನಿಮ್ಮ ಅಧೀನ ಜಿಲ್ಲೆಯಲ್ಲಿ ಬರುವಂತಹ ಎಲ್ಲಾ ಕಾಮಗಾರಿ ಇಲಾಖೆಯವರಿಗೆ ಸುತ್ತೋಲೆ ಹೊರಡಿಸಿ, ಖುದ್ದಾಗಿ ಭೇಟಿ ನೀಡಿ ವಿವಿಧ ಇಲಾಖೆಗಳ ಸರ್ಕಾರಿ ಕಾಮಗಾರಿಗಳಲ್ಲಿ ಸುತ್ತೋಲೆಯಲ್ಲಿ ತಿಳಿಸಿರುವಂತೆ ಕ್ರಮ ವಹಿಸುವಂತೆ ತಿಳಿಸಲು ಸೂಚಿಸಿದೆ.
4. ಹಿರಿಯ ಭೂವಿಜ್ಞಾನಿ (ಖ), ಬೆಂಗಳೂರು ನಗರ/ ಬಳ್ಳಾರಿ/ ಬಿಜಾಪುರ/ ಚಿಕ್ಕಬಳ್ಳಾಪುರ/ ಮಡಿಕೇರಿ/ ಗದಗ/ ಚಿಕ್ಕಮಗಳೂರು/ಹಾಸನ/ಧಾರವಾಡ/ಕೋಲಾರ/ ಮಂಡ್ಯ/ ಮೈಸೂರು/ ಶಿವಮೊಗ್ಗ/ಕೊಪ್ಪಳ/ದಾವಣಗೆರೆ/ ಹಾವೇರಿ/ ರಾಯಚೂರು/ ಬೀದರ್/ ಯಾದಗಿರಿ/ಉಡುಪಿ ರವರ ಮಾಹಿತಿ ಹಾಗೂ ನಿಮ್ಮ ಅಧೀನ ಜಿಲ್ಲೆಯಲ್ಲಿ ಬರುವಂತಹ ಎಲ್ಲಾ ಕಾಮಗಾರಿ ಇಲಾಖೆಯವರಿಗೆ ಸುತ್ತೋಲೆ ಹೊರಡಿಸಿ, ಖುದ್ದಾಗಿ ಭೇಟಿ ನೀಡಿ ವಿವಿಧ ಇಲಾಖೆಗಳ ಸರ್ಕಾರಿ ಕಾಮಗಾರಿಗಳಲ್ಲಿ ಸುತ್ತೋಲೆಯಲ್ಲಿ ತಿಳಿಸಿರುವಂತೆ ಕ್ರಮ ವಹಿಸುವಂತೆ ತಿಳಿಸಲು ಸೂಚಿಸಿದೆ.

Annexure

Statement Showing Consumption of Mineral for Construction Purpose

Financial Year

SL No.	Month	Name of the Work Executing Department	Nature of Work (construction of Road, Building, Water Tank, Schools etc.,)	Work Executing Department (PWD, KRIDL, Nirmiti, others)	Duration of Work	Mineral Utilised in construction (Jelly, Building Stone, Aggregates, sand, M-Sand, Murrum etc.,)	Quantity of Mineral Utilised (in MT)	Royalty Amount deducted (amount in Rs.)	Mineral Utilised With MDP or Without MDP	Action Taken for mineral utilised in construction without MDP

Signature